

**ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,
ನಿರ್ದೇಶಕರು ಕಛೇರಿ, ಪಿಡಬ್ಲೂಡಿ ಕಟ್ಟಡ, ಆನಂದ ರಾವ್ ವೃತ್ತ,
ಬೆಂಗಳೂರು-560009.**

ಸಂ: WCD/ICDS/OTHR/56/2021(602234)

ದಿನಾಂಕ: 21-03-2025

ಅಧಿಸೂಚನೆ


ಪೋಷಣ್ ಅಭಿಯಾನ ಯೋಜನೆಯಡಿ ವಿವಿಧ ಹುದ್ದೆಗಳಿಗೆ ನೇಮಿಸಿಕೊಳ್ಳುವ ಕುರಿತು.

* * * * *

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ಪೋಷಣ್ ಅಭಿಯಾನ ಯೋಜನೆಯಡಿ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ಈ ಕೆಳಕಂಡ ಹುದ್ದೆಗಳಿಗೆ ನೇಮಿಸಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಅರ್ಜಿ ಸಲ್ಲಿಸ ಬಯಸುವವರು ಸ್ವವಿವರ (Resume) ಪ್ರತಿ ಹಾಗೂ ಅಗತ್ಯ ದಾಖಲೆಗಳೊಂದಿಗೆ ದಿನಾಂಕ: 07-04-2025 ರ ಸಂಜೆ 5.30 ಗಂಟೆಯೊಳಗೆ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪಿಡಬ್ಲೂಡಿ ಕಟ್ಟಡ, ಆನಂದ ರಾವ್ ವೃತ್ತ, ಬೆಂಗಳೂರು-560009 ಇಲ್ಲಿ ಖುದ್ದಾಗಿ/ ಅಂಚೆ ಮೂಲಕ ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳನ್ನು ಇಲಾಖೆಯ website: <https://dwcd.karnataka.gov.in> ನಲ್ಲಿ (what is new) ವಿಭಾಗದಲ್ಲಿ ನೋಡಬಹುದು.

ಕ್ರ ಸಂ	ಹುದ್ದೆಯ ಹೆಸರು	ಹುದ್ದೆಗಳ ಸಂಖ್ಯೆ	ವಿದ್ಯಾರ್ಹತೆ ಅನುಭವ	ವಯಸ್ಸಿನ ಮಿತಿ
01	1. ಸಲಹೆಗಾರರು(ಯೋಜನೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ) 2. ಸಲಹೆಗಾರರು(ಆರೋಗ್ಯ ಮತ್ತು ಪೌಷ್ಟಿಕತೆ)	02	ವೆಬ್ ಸೈಟ್ ನಲ್ಲಿ ಅಳವಡಿಸಿದಂತೆ	60 ವರ್ಷದ ಒಳಗೆ
02	ಪ್ರಾಜೆಕ್ಟ್ ಅಸೋಸಿಯೇಟ್	02		
03	ಸೆಕ್ರೆಟೇರಿಯಲ್ ಅಸಿಸ್ಟೆಂಟ್ (ಡೇಟಾ ಎಂಟ್ರಿ ಆಪರೇಟರ್)	01		



ನಿರ್ದೇಶಕರು

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಬೆಂಗಳೂರು.

DEPARTMENT OF WOMEN AND CHILD DEVELOPMENT
Office Of The Director, PWD Building, Anand Rao Circle
, Bengaluru-560009

No: WCD/ICDS/OTHR/56/2021(602234)

Date: 21-03-2025

Notification

Application for Various Post Under Poshan Abhiyan Scheme

The Department of Women and Child Development invites application from eligible candidates for the following post under POSHAN ABHITYAN Scheme.

The Post is purely on contract basis for 11 months. Eligible candidates are requested to submit their resume along with required documents before 5.30pm on Dated: 07-04-2025 to the Director Women and Child Development Department PWD Building, Anand Rao Circle, Bengaluru-560009 Personally or by Post.

For Further details please visit department website: <https://dwcd.karnatak.gov.in> (What's new) section.

Sl. No	Name of the Post	No. of Posts	Educational Qualification and experience	Age Limit
1	1. Consultant(Planning, Monitoring & Evaluation) 2. Consultant(Health & Nutrition)	02	As per website	Less than 60 years
2	1. Project Associate	02		
3	1. Secretarial Assistant	01		



Director,
Dept. of Women and child Development,
Bangalore



Post Details and Required Qualification

Sl. No	Name of the Post	No. of Posts	Educational Qualification and experience	Age Limit
01	Consultant (Planning, Monitoring & Evaluation)	01	<ul style="list-style-type: none"> • PG degree/diploma in Management/ • Computer Applications/Computer Science or B. Tech/BE in IT/Computer Engineering or PG in Science with • formal training on IT/computer with at least 55% marks. • At least 3 years' experience in IT/ICT Systems implementation and analysis. • Project management experience. • Extensive experience in development and implementation of web-based applications and mobile applications and demonstrated knowledge and proficiency in M&E methodologies • Excellent oral and written communication skills in English and conversant in local language. • Good computer skills. 	
	Consultant (Health & Nutrition)	01	<ul style="list-style-type: none"> • PG degree in Nutrition/ Public Health/ Social Sciences/ Rural Development Community Medicine with at least 55% marks • At least 3 years' experience in planning, implementation and monitoring of child and women nutrition programmes. • For applicants with PhD (in nutrition related subjects), 3 years of doctoral time would be counted as 3 years of experience. • Expertise in MS Office including Word, Excel and PowerPoint. • Good understanding of decentralized planning and supportive supervision. • Excellent oral and written communication skills in English and ability to converse in local language. 	
03	Project Associate	01	<ul style="list-style-type: none"> • Graduate in Computer Science or IT • At least 2 years work experience in the relevant field. • Formal training in IT/mobile applications. • Experience in working with technology and software application support. 	

			<ul style="list-style-type: none"> • Previous experience in working with front line workers of Government Department and training on IT/Mobiles/Computer • Good oral and written communication skills in local language. • Computer literacy must. 	
04	Secretarial Assistant	02	<ul style="list-style-type: none"> • Education PUC at least 50%. • At least 2 years work Experience in the relevant field. • Expertise in MS Office including word, Excel and Power Point. • Typing Skill in English and Kannada. • Good oral and written communication skill in Local Language. 	Less than 60 years


DIRECTOR
 Dept. of Women & Child Development
 Bangalore